

ಭಾಷಾಂತರ: ಸಾಂಸ್ಕೃತಿಕ ರಾಜಕಾರಣ

ಡಾ. ಗಜಾನನ ನಾಯ್ಕ

ಸಹಾಯಕ ಪ್ರಾಧ್ಯಾಪಕರು, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಜೀವ ಚನ್ನಮ್ಮೆ ವಿಶ್ವವಿದ್ಯಾಲಯ, ಬೆಳಗಾವಿ

ಸಾರಾಂಶ: (Abstract)

ಪ್ರತಿಯೊಂದು ಜಾಗ್ತಿಕೀಯ ತನ್ನದೇ ಆದ ತಾತ್ತ್ವಿಕತೆಯನ್ನು ಪ್ರಫ್ರೆಂಚಾಗಿ ಹೊಂದಿರುತ್ತದೆ. ಅಧ್ಯಯನ ಕ್ರಮಗಳು ಬದಲಾಗುತ್ತಿದ್ದಂತೆ ಅದರಲ್ಲಿ ಒಂದಿಷ್ಟ ಪ್ರಸ್ತುತತೆ ಕಂಡುಕೊಳ್ಳಲಾಗುತ್ತದೆ. ಆದರೆ ಭಾಷಾಂತರ ಅಧ್ಯಯನದ ಸ್ವರೂಪ ಇದಕ್ಕಿಂತ ಹೊಂಚ ಭಿನ್ನವಾಗಿದೆ. ಏಕೆಂದರೆ, ಕನ್ನಡದ ಸಂದರ್ಭದಲ್ಲಿ ಭಾಷಾಂತರ ಅಧ್ಯಯನ ಸಾಹಿತ್ಯಾಧ್ಯಯನದ ಭಾಗವಾಗಿ ಪ್ರಾರಂಭಗೊಂಡು ನಂತರದಲ್ಲಿ ಕವಲಾಗಿ ಸ್ವತಂತ್ರವಾದ ಅಧ್ಯಯನ ಶಿಕ್ಷಾಗಿ ರೂಪಗೊಂಡಿದೆ. ಹೀಗಾಗೆ ಕನ್ನಡದ ಸಂದರ್ಭದಲ್ಲಿ ಭಾಷಾಂತರ ಮತ್ತು ಭಾಷಾಂತರ ಅಧ್ಯಯನದ ಕುರಿತಾದ ಜಿಂಟನೆಗಳು ತಾತ್ತ್ವಿಕವಾಗಿ ತನ್ನ ಸ್ವರೂಪವನ್ನು ಪ್ರಫ್ರೆಂಚಿಸಿಕೊಂಡರೂ ಪ್ರತಿಯೊಬ್ಬ ಭಾಷಾಂತರಕಾರನು ಮತ್ತು ಭಾಷಾಂತರ ಅಧ್ಯಯನಕಾರನು ತನ್ನ ಸಂದರ್ಭದಲ್ಲಿ ಈ ತಾತ್ತ್ವಿಕತೆಯನ್ನು ಸದಾ ಪರಿಪೂರ್ಣವಾಗಿ ಕಾಣುತ್ತಿದ್ದಾನೆ ; ಇದು ಅನಿವಾರ್ಯವಾಗಿದೆ. ಹೀಗಾಗೆ ಇದರೊಳಗಿನ ನಿಜವಾದ ಪ್ರಕ್ರಿಯೆಯನ್ನು ಈ ಲೇಖನದಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

ಮುಖ್ಯವಾಗಿರುವ ಶब्दಗಳು (Keywords): ಅನುವಾದ, ಭಾಷಾಂತರ, ಕನ್ನಡ ಸಾಹಿತ್ಯ, ಭಾವಾನುವಾದ, ನೇರ ಭಾಷಾಂತರ, ರೂಪಾಂತರ ಭಾಷಾಂತರ.

ಪೀಠಿಕೆ

ಸಮಗ್ರ ಕನ್ನಡ ಸಾಹಿತ್ಯವನ್ನು ಭಾಷಾಂತರ ಅಧ್ಯಯನದ ಹಿನ್ನೆಲೆಯಲ್ಲಿ ಹೀಗೆ ಸೂಕ್ತವಾಗಿ ಅವಲೋಕಿಸಿದಾಗ ಅಧ್ಯನಿಕ ಪೂರ್ವದ ಸಂದರ್ಭದಲ್ಲಿ ‘ಅನುಸೃತಿ’ ಮತ್ತು ‘ಮನಲೇಖನ’ದ ಮಾದರಿಗಳಲ್ಲಿ ಕನ್ನಡ ಮಹಾಕಾವ್ಯಗಳ ರಚನಾ ಚರ್ಚೆಗಳಿಗೆ ನಡೆದಿರುವುದು ಮೇಲ್ಮೈಟಕ್ಕೆ ಕಂಡುಬರುತ್ತದೆ. ಈ ಪ್ರಕ್ರಿಯೆ ಅಂದಿನ ಪರಿಭಾಷೆಯಲ್ಲಿ ಭಾಷಾಂತರವಾಗಿದ್ದರೂ ಇಪ್ಪತ್ತೊಂದನೇ ಶತಮಾನದಲ್ಲಿ ನಡೆದ ಭಾಷಾಂತರ ಮತ್ತು ಭಾಷಾಂತರ ಅಧ್ಯಯನ ಜಿಂಟನೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ಮನಲೇಖನ ಸಹ ಭಾಷಾಂತರ ಪ್ರಕ್ರಿಯೆಯೇ ಆಗಿರುವುದು ಗಮನಾರ್ಹವಾಗಿದೆ.

ಕನ್ನಡದ ಭಾಷಾಂತರವನ್ನು ಹೀಗೆ ಗಮನಿಸಬಹುದು, ವಸಾಹತುಶಾಹಿ ಸಂದರ್ಭದಲ್ಲಿ ವಿಭಿನ್ನ ಉದ್ದೇಶದಿಂದ ಸಂಸ್ಕೃತ ಪರ್ಯಾಗಳನ್ನು ಕನ್ನಡಕ್ಕೆ ತಂದುಕೊಳ್ಳಲಾಗ ‘ನೇರ ಭಾಷಾಂತರ’ ಮಾದರಿಯನ್ನು

Please cite this article as: ಗಜಾನನ ನಾಯ್ಕ (2025). ಭಾಷಾಂತರ: ಸಾಂಸ್ಕೃತಿಕ ರಾಜಕಾರಣ. ಪ್ರತಿಬಂಧ: ಮುಖ್ಯವಾಗಿರುವ ಕನ್ನಡ ರೂಪಾಂತರ ಅಧ್ಯಯನ ಇವಿಂಬಂಧ, 6(4). ಪು.ಸಂ. 26-31

ಸಹಜವಾಗಿ ಅನುಸರಿಸಿದರೆ, ಭಾರತೀಯೇತರ ಪಠ್ಯಗಳನ್ನು ಸಂದರ್ಭ ಮತ್ತು ಸನ್ಮಿಶ್ಲೇಷಕ್ಕೆ ಅನುಗುಣವಾಗಿ ಕನ್ನಡಕ್ಕೆ ತಂದುಕೊಳ್ಳುವಾಗ ಪ್ರಜ್ಞಾಪೂರ್ವಕವಾಗಿ ‘ರೂಪಾಂತರ’ ಮಾದರಿಗಳನ್ನು ಅನುಸರಿಸಿದರು. ಆದರೆ ಸ್ವಾತಂತ್ಯೋತ್ತರ ಭಾಷಾಂತರ ಪ್ರಕ್ರಿಯೆಯಲ್ಲಿ ರೂಪಾಂತರ ಮಾದರಿಯಲ್ಲಿ ಕನ್ನಡಕ್ಕೆ ಬಂದ ಅಂದಿನ ಪ್ರಕ್ರಿಯೆ ಪಠ್ಯಗಳು ಮತ್ತೇ ‘ನೇರ ಭಾಷಾಂತರ’ದ ಮಾದರಿಯ ಮೂಲಕ ಕನ್ನಡಕ್ಕೆ ಮರು ಭಾಷಾಂತರಗೊಂಡವು. ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮಾದರಿಯ ಪ್ರಕ್ರಿಯೆ ನಡೆದಿದೆ. ಸಾಹಿತ್ಯಿಕ ಪಠ್ಯಗಳ ಭಾಷಾಂತರದ ಈ ಸ್ವರೂಪ ಸಾಹಿತ್ಯೋತ್ತರ, ವಿಜ್ಞಾನ, ತಂತ್ರಜ್ಞಾನ, ಪಠ್ಯಪ್ರಸ್ತುತ ಮತ್ತು ಕಾನೂನು ವಿಷಯ ಇತ್ಯಾದಿ ಕೃತಿಗಳ ಭಾಷಾಂತರದ ಸಂದರ್ಭದಲ್ಲಿ ಸಹಜವಾಗಿಯೇ ಈ ಸ್ವರೂಪ ಭಿನ್ನವಾಗಿದೆ. ಪ್ರಸ್ತುತ ಲೇಖನವನ್ನು ಸಾಹಿತ್ಯ ಪಠ್ಯಗಳ ಭಾಷಾಂತರದ ಸಾಂಸ್ಕೃತಿಕ ಸ್ವರೂಪಗಳ ಚರ್ಚೆಗೆ ಸೇಮಿತಗೊಳಿಸಿಕೊಳ್ಳಲಾಗಿದೆ.

ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಪಂಪ, ರನ್ನು, ಜನ್ನು, ನಾಗಚಂದ್ರ ಕುಮಾರವ್ಯಾಸ, ರತ್ನಾಕರವರ್ಮೀ ಮತ್ತು ಮುದ್ದಣವರೆಗಿನ ಬಹುತೇಕ ಪ್ರಾಚೀನ ಕವಿಗಳು ಈಗಳೇ ಸಂಸ್ಕೃತ, ಪಾಲಿ, ಬ್ರಾಹ್ಮಂಡ ಮತ್ತು ಕನ್ನಡದಲ್ಲಿ ರಚನೆಯಾದ ಕಾವ್ಯ ಅಥವಾ ಕೃತಿಗಳ ವಸ್ತುವಿಷಯವನ್ನು ತಮ್ಮ ಸಂದರ್ಭದ ಧರ್ಮ ಮತ್ತು ರಾಜಕಾರಣದ ನೆಲೆಯ ಸಂಸ್ಕೃತಿಗೆ ಪೂರಕವಾಗಿ ಕನ್ನಡದಲ್ಲಿ ಪಠ್ಯಗಳನ್ನು ಮರುರೂಪಿಸಿಕೊಂಡರು. ಈ ಸಂದರ್ಭದಲ್ಲಿ ಎಲ್ಲಾ ಪಠ್ಯಗಳು ವಸ್ತು ವಿಷಯದಿಂದ ಬೇರೊಂದು ಪಠ್ಯದ ನೆರಳಂತಿದ್ದರೂ ಸಹಿತ ತಮ್ಮ ಸಂದರ್ಭದ ಭಾಷೆ ಮತ್ತು ಕಾವ್ಯ ಸೋಪಜ್ಞತೆಯಿಂದ ಸ್ಪಷ್ಟಂತ್ರ ಕಾವ್ಯಗಳಾಗಿ ಕಟ್ಟಿಕೊಂಡರು. ಈ ಒರಹಗಳನ್ನೆಲ್ಲ ಗಮನಿಸಿದ ಕೀರ್ತಿಸ್ತಾಫ ಕುತ್ತರೆಕೊಣಣಿ ಅವರು ಇವುಗಳ ರಚನೆಯ ಸ್ವರೂಪವನ್ನು ‘ಮನಲೇಂಬಿ’ಗಳಿಂದು ಪರಭಾವಿಸಿಕೊಂಡಿರುವುದು ಸಹಜವಾಗಿದೆ.

ಪ್ರಾಚೀನ ಕನ್ನಡ ಕವಿಗಳು ಭಾಷಾಂತರ ಎಂಬ ಹೆಸರಿನಲ್ಲಿ ಯಾವೇಂದು ಕಾವ್ಯವನ್ನು ರಚಿಸಿದಿದ್ದರೂ ಸಹಿತ ಅವುಗಳೆಲ್ಲವೂ ಒಂದು ಮಾದರಿಯಿಂದ ಭಾಷಾಂತರ ಕೃತಿಗಳೇ ಆಗಿ ‘ಮನಲೇಂಬಿ’ಗೊಂಡಿವೆ. ಈ ಕಾವ್ಯಗಳನ್ನು ಯಾರೂ ಸಹಿತ ಭಾಷಾಂತರವೆಂದು ಪರಿಭಾವಿಸಿಕೊಂಡಿರಲಿಲ್ಲ. ಆದರೆ ಇಂದು ನಾವು ಗುರುತಿಸಿಕೊಂಡ ಭಾಷಾಂತರ ಚಿಂತನೆಯ ಹಿನ್ನೆಲೆಯಲ್ಲಿ ಇವುಗಳನ್ನು ಗಮನಿಸಿದಾಗ ಇದೊಂದು ಅಪರಿಷ್ಟ ಭಾಷಾಂತರ ಪ್ರಕ್ರಿಯೆಗಾಗಿಯೇ ಕಂಡುಬರುತ್ತದೆ. ಈ ಪ್ರಾಚೀನ ಭಾಷಾಂತರ ಪ್ರಕ್ರಿಯೆ ಅಥವಾ ಪರಂಪರೆ ಇಲ್ಲಿಗೆ ಕೊನೆಗೊಂಡಿಲ್ಲ. ಮುಂದುವರೆದು ಆಧುನಿಕ ಕನ್ನಡದ ಸಂದರ್ಭದಲ್ಲಿ ಕನ್ನಡದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ರಚಿತವಾದ ಕೃತಿಗಳು ಪ್ರಾಚೀನ ಕನ್ನಡ ಸಾಹಿತ್ಯದ ವಸ್ತುವಿಷಯವನ್ನು ಇಟ್ಟಿಕೊಂಡು ಬರೆದ ಅನೇಕ ಉದಾಹರಣೆಗಳಿವೆ. ಪ್ರಾಚೀನ ಕೃತಿ ಮತ್ತು ಸಾಹಿತ್ಯ ಚಳುವಳಿಯನ್ನು ವಸ್ತುವಾಗಿರಿಸಿಕೊಂಡು ಕನ್ನಡದಲ್ಲಿ ಬಂದ ಕಥೆ, ಕಾದಂಬರಿ, ನಾಟಕ, ಕಾವ್ಯ ಮತ್ತು ಮಹಾಕಾವ್ಯಗಳಲ್ಲಿವೂ ಆಧುನಿಕ ಸಾಹಿತ್ಯ ಪ್ರಕಾರ ಮತ್ತು ಕೃತಿಗಳೆಲ್ಲವೂ ಭಾಷಾಂತರವೇ ಆಗಿದೆ. ಅಲ್ಲದೇ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ವಸಾಹತುಾಹಿ ಕಾಲಪ್ರಾಬ್ಲಂಧೆಯಲ್ಲಿ ನಡೆದ ಬಹುತೇಕ ಬಹುಭಾಷೆ, ಬಹುಮೂಲ ಕೃತಿಗಳನ್ನು ಅಧರಿಸಿ ನಡೆದ ಭಾಷಾಂತರ ಪ್ರಕ್ರಿಯೆ ಭಾಷಾಂತರದ ಸಾಂಸ್ಕೃತಿಕ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿವೆ.

ಹದಿನೆಂಟನೆಯ ಶತಮಾನದ ಉತ್ತರಾರ್ಥದಲ್ಲಿ ಸಂಸ್ಕೃತ ನಾಟಕಗಳ ಕನ್ನಡ ಭಾಷಾಂತರ ಪ್ರಕ್ರಿಯೆ ಪ್ರಾರಂಭವಾಗಿರುವ ಸಂದರ್ಭದಲ್ಲಿ ಇಂಗ್ಲಿಷ್ ನಾಟಕಗಳ, ಶಾಲಾ ಪಠಗಳ ಮತ್ತು ಸಾಹಿತ್ಯತರ ಪಠಗಳ ಭಾಷಾಂತರಗಳು ಪ್ರಾರಂಭವಾದವು. ಚುರಮುರಿ ಶೇಷಗಿರಿರಾಯರು, ಬಸವಪ್ಪಶಾಸ್ತಿಗಳು ಮತ್ತು ಕರಿಬಸಯ್ಯ ಶಾಸ್ತ್ರಿಯಂತವರು ಸಂಸ್ಕೃತದ ವಿವಿಧ ನಾಟಕಗಳನ್ನು ಕನ್ನಡಕ್ಕೆ ತಂದುಕೊಳ್ಳುವಾಗ ಸಹಜವಾಗಿ ನೇರ ಭಾಷಾಂತರ ಮಾದರಿಯಿಂದ ಕಾಳಿದಾಸ, ಭವಭೂತಿ, ಭಾಸ, ಶೂದ್ರಕರನ್ನು ಕನ್ನಡದವರನ್ನಾಗಿ ನಿರೂಪಿಸಿಕೊಂಡರು. ಅದರೆ ದೇಶ್ಯಾಟಿ ಚನ್ನಬಸಪ್ಪ ಅವರು ಶೇಕ್ಷಪಿಯರನ ಇಂಗ್ಲಿಷ್ ನಾಟಕವನ್ನು ಕನ್ನಡಕ್ಕೆ ತಂದುಕೊಳ್ಳುವಾಗ ಅದನ್ನು ನೇರವಾಗಿ ಭಾಷಾಂತರಿಸಿಕೊಳ್ಳಬೇಕೆಂದು ಆ ನಾಟಕವನ್ನು ಪ್ರಕಾರಾಂತವಾಗಿ ಮಾಡಿಕೊಂಡು ನಾಟಕವನ್ನು ‘ನಗದವರನ್ನು ನಗಿಸುವ ಕಥೆ’ ಎಂದು ಭಾಷಾಂತರಿಸಿರುವುದು ಗಮನಾರ್ಹವಾಗಿದೆ.

ಹಣ್ಣಿಯಂಗಡಿ ನಾರಾಯಣರಾಯರು ಇಂಗ್ಲಿಷಿನ ಕವಿತೆಗಳನ್ನು ಕನ್ನಡಕ್ಕೆ ತಂದುಕೊಳ್ಳುವಾಗ ಅವುಗಳನ್ನು ನೇರವಾಗಿ ಕನ್ನಡಿಕರಣಗೋಳಿಸಿರುವುದರಿಂದ ಸಹಜವಾಗಿ ‘ಅಂಗ್ಲಕವಿತಾವಳಿ(1918)’ ಅದರ ಜನಪ್ರಿಯತೆ ಮತ್ತು ಚಚ್ಚೆ ಅಷ್ಟು ಪ್ರಬಲವಾಗಿ ನಡೆಯಲಿಲ್ಲ. ಅದರೆ ಇದರ ಸಂದರ್ಭದ ನ್ಯಾನ್ಯಾಕೆಗಳನ್ನು ಮತ್ತು ಸಾಧ್ಯತೆಗಳನ್ನು ಅರಿತುಕೊಂಡ ಬಿ.ಎಂ.ಶ್ರೀ ಅವರು ಇಂಗ್ಲಿಷಿನ ಸಾಮಾನ್ಯ ಕವಿತೆಗಳನ್ನು ಆಧುನಿಕ ಕನ್ನಡದ ಸರಳ ಮತ್ತು ಮಧುರ ಭಾಷೆಯಲ್ಲಿ ಭಾಷಾಂತರಿಸಿದ ‘ಇಂಗ್ಲಿಷ್ ಗೀತ(1921)’ಗಳ ಸಂಕಲನ ಆಧುನಿಕ ಕನ್ನಡ ಕಾವ್ಯಪರಂಪರೆಗೆ ಕ್ಯಾದೀವಿಗೆಯಾಗಿರುವುದು ವಿಶೇಷವಾಗಿದೆ. ಅಲ್ಲದೇ ಅಲ್ಲಿಂದಲೇ ಕನ್ನಡ ನವ್ಯೋದಯ ಸಾಹಿತ್ಯ ಪರಂಪರೆ ಪ್ರಾರಂಭವಾಯಿತೆಂದು ಗುರುತಿಸಲಾಗಿದೆ.

ಇದೇ ಮಾದರಿಯಲ್ಲಿ ಯುರೋಪಿನ ಶೇಕ್ಷಪಿಯರನಂತ ಮಹಾ ನಾಟಕಕಾರನ ನಾಟಕಗಳಾದ ರೋಮಿಯೋ ಜೂಲಿಯೆಟ್, ಮಾಕೆಬೆರ್ತ್, ಕಿಂಗ್ಲಿಯರ್, ಆಸ್ ಯು ಟೈಕ್ ಇಟ್, ಮಿಡ್ ಸಮ್ರೂ ಸ್ಟೇಟ್ ಡ್ರೈಮ್ಸ್, ದ ವಿಂಟರ್, ದ ಮರ್ಪೆಂಟ್ ಆಫ್ ಪೆನಿಸ್ ಮುಂತಾದ ನಾಟಕಗಳನ್ನು ಕನ್ನಡಕ್ಕೆ ತಂದುಕೊಳ್ಳುವಾಗ ನಾಟಕದ ವಸ್ತುವನ್ನು ಮಾತ್ರ ಹಾಗೇ ಇಟ್ಟುಕೊಂಡು ಅದರ ಶೀರ್ಷಿಕೆ, ಪಾತ್ರ. ಪಾತ್ರವರ್ಗ, ಸಂದರ್ಭ ಮತ್ತು ಸನ್ವೇಶಗಳನ್ನು ಕನ್ನಡದ ಸಂದರ್ಭಕ್ಕೆ ಒಗ್ಗಿಸಿಕೊಳ್ಳುವ ‘ರೂಪಾಂತರ’ ಮಾದರಿಯನ್ನು ಅನುಸರಿಸಿರುವುದು ಗಮನಿಸಬೇಕಾದ ಸಂಗಳಿಯಾಗಿದೆ. ಇದರಿಂದಾಗಿ ಹದಿನೆಂಟನೇ ಶತಮಾನದ ಕೊನೆ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಯುರೋಪಿನಿಂದ ಕನ್ನಡಕ್ಕೆ ಬಂದ ಬಹುತೇಕ ಸಾಹಿತ್ಯ ಕೃತಿಗಳು ‘ರೂಪಾಂತರ’ ಮಾದರಿಯನ್ನೇ ಅನುಸರಿಸಿವೆ. ಏಕೆಂದರೆ ಮಿಷನರಿ ಪಾದ್ರಿಗಳು ಕನ್ನಾರ್ಟಿಕ ಮತ್ತು ಕನ್ನಡವನ್ನು ಅಧ್ಯೇತ್ವಸಿಕೊಳ್ಳಲು ಕನ್ನಡದ ಸಾಹಿತ್ಯ ಚರಿತ್ರೆಯನ್ನು ತಮ್ಮ ಇಂಗ್ಲಿಷ್‌ನಲ್ಲಿ ಬರೆದಿರುವುದು ಎಷ್ಟು ಮುಖ್ಯವೋ ಹಾಗೆಯೇ ಕನ್ನಡದ ಭಾಷಾಂತರಕಾರರು ಯುರೋಪಿನ ಸಾಹಿತ್ಯ ಪಠಗಳನ್ನು ರೂಪಾಂತರಿಸಿಕೊಂಡಿರುವುದು ಅಷ್ಟೇ ಮುಖ್ಯವಾಗಿದೆ. ಇವುಗಳ ಹಿನ್ನೆಲೆ ಮತ್ತು ಉದ್ದೇಶದ ಸ್ವರೂಪ ಒಂದೇ ಬಗೆಯಲ್ಲಿದೆ. ಯುರೋಪಿಯನ್ನರು ಕನ್ನಡದಲ್ಲಿ ರಚನೆಗೂಂಡ ಆಧುನಿಕಮೂರ್ಖ ಕಾವ್ಯಗಳ ಸಾಂಸ್ಕೃತಿಕ ಸಂಗತಿಯಿಂದ ಕನ್ನಡಿಗರನ್ನು ಅಧ್ಯೇತ್ವಸಿಕೊಳ್ಳುವ ಸಾಂಸ್ಕೃತಿಕ ರಾಜಕಾರಣಕ್ಕೆ ಮುಂದಾದಂತೆ ಕನ್ನಡ ರೂಪಾಂತರಕಾರರು ಯುರೋಪಿನ ಜನರ್ಜೀವನ ಮತ್ತು

ವಸಾಹತುಷಾಹಿಯನ್ನು ಅರ್ಥಸಿಕೊಳ್ಳಲು ಇಂಗ್ಲಿಷ್ ಪಠ್ಯಗಳನ್ನು ಗೃಹಿಸಿ ಕನ್ನಡದಲ್ಲಿ ಒಗ್ಗಿಸಿಕೊಂಡಿರುವುದು ಒಂದು ರೀತಿಯಿಂದ ಇಂಗ್ಲಿಷ್ ರನ್ನು ಅರ್ಥಸಿಕೊಳ್ಳುವ ನಿಜವಾದ ಸಾಂಸ್ಕೃತಿಕ ರಾಜಕಾರಣವೇ ಆಗಿದೆ.

ನಲವತ್ತರ ದಶಕದ ಇಚೇಗೆ ವಿದೇಶಿ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಬಹುತೇವಿ ಸಾಹಿತ್ಯ ಕೃತಿಗಳು ನೇರವಾಗಿ ಕನ್ನಡಕ್ಕೆ ಭಾಷಾಂತರಗೊಳ್ಳುವ ಮೂಲಕ ವಸಾಹತುಳಾಹಿ ಸಂದರ್ಭದ ಸಾಂಸ್ಕೃತಿಕ ರಾಜಕಾರಣ ಒಂದಿಷ್ಟು ಪರಿಪೂರ್ತಗೊಂಡಿದೆ. ವಾಸ್ತವಿಕವಾಗಿ ಭಾಷಾಂತರವೆಂದರೆ ನಿಜವಾದ ಸಾಂಸ್ಕೃತಿಕ ರಾಜಕಾರಣವಾಗಿದೆ. ಏಕೆಂದರೆ ಯಾವುದೋ ಒಂದು ಭಾಷೆಯಲ್ಲಿ ರಚನೆಯಾದ ಪಠ್ಯ ಇನ್ನೊಂದು ಭಾಷೆಯಲ್ಲಿ ಭಾಷಾಂತರಗೊಳ್ಳುವಾಗ ಮೂಲ ಭಾಷೆಯ ವಸ್ತು ವಿಷಯಗಳಿಂತೆ ಪಠ್ಯದಲ್ಲಿನ ಸಾಂಸ್ಕೃತಿಕತೆ ಮತ್ತು ಜನಪ್ರಿಯತೆ ಸಹ ಅಷ್ಟೇ ಪ್ರಮುಖವಾಗಿರುತ್ತದೆ. ಕನ್ನಡದಲ್ಲಿ ಬಂದಿರುವ ಜನಪ್ರಿಯ ಭಾಷಾಂತರದ ಸಾಹಿತ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಒಂದರಷ್ಟು ಹಿಂಬಾಂಡನೆ ಪ್ರಬಂಧದ ವಿಷಯಗಳಿಗಂತ ಅಧಿಕ ವಿಚಾರಗಳು ಅದರಲ್ಲಿವೆ. ಅದರಲ್ಲಿಯೂ ಮಕ್ಕಳ ಮತ್ತು ಮಹಿಳೆಯರಿಗಾಗಿಯೇ ರೂಪಗೊಂದ ಕೆಲವು ಪ್ರತೀಕಗಳು (ಪ್ರಿಟಿಂ ಅಧಿಕಾರಿಗಳು ಮತ್ತು ಪಾರ್ತಿಗಳು ಭೇಬುಲ್ಲಾ ಭಾಷಾಂತರ ಮತ್ತು ಪ್ರಸರಣಕ್ಕೆ ಕೆಲವು ಪ್ರತೀಕಗಳನ್ನು ಪ್ರಕಟಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳುವುದು.) ಈಗಲೂ ಸಹಿತ ಭಾಷಾಂತರವನ್ನೇ ಅವಲಂಬಿಸಿರುವುದೇ ನಾವು ಗಮನಿಸಿ ಚರ್ಚಿಸಬೇಕಾದ ಸಂಗತಿಯಾಗಿದೆ. ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಬೇರೆ ಬೇರೆ ಭಾಷೆಯ ಪಠ್ಯ ವಸ್ತುಗಳು ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯದ ಕಿಂಚಿತ್ ಹಳೆಲು ಬಂದಿರುವುಗಳಾಗಿವೆ.

ಇಪ್ಪತ್ತನೇ ಶತಮಾನದ ಕೊನೆ ಮತ್ತು ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಾಂತರ ಅಧ್ಯಯನ ಕೇಂದ್ರಗಳು ಹುಟ್ಟಿಕೊಂಡಿರುವಂತೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಮತ್ತು ಕುವೆಂಪು ಭಾಷಾಭಾರತಿ ಇತ್ಯಾದಿ ಸಂಸ್ಥೆಗಳು ಭಾಷಾಂತರದ ಸಾಂಸ್ಕೃತಿಕ ರಾಜಕಾರಣವನ್ನು ಅಧಿಕೃತಗೊಳಿಸುವ ಸ್ವರೂಪದಲ್ಲಿವೆ ಎನ್ನಬಹುದು. ಒಂದಕ್ಕಿಂತ ಹೆಚ್ಚು ಭಾಷೆಯನ್ನು ಬಲ್ಲ ಒಬ್ಬ ಓದುಗ ತಾನು ಓದಿದ ಪಠ್ಯವನ್ನು ತನ್ನ ಭಾಷೆಗೆ ತಂದುಕೊಳ್ಳುವಾಗ ಮೂಲ ಭಾಷೆಯ ಪಠ್ಯ ಮತ್ತು ಲೇಖಕನ ಜನಪ್ರಿಯತೆಯ ಹಿನ್ನೆಲೆಯಲ್ಲಿ ಭಾಷಾಂತರ ಕಾರ್ಯದ ತೀವ್ರಾನಗಳು ನಡೆಯುತ್ತಿವೆ. ಹಾಗೆಯೇ ಸರ್ಕಾರಿ ಅಂಗಸಂಸ್ಥೆಗಳು ಭಾಷಾಂತರದ ಯೋಜನೆಯನ್ನು ಭಾಷಾಂತರಕಾರರಿಗೆ ಹಂಚುವಾಗ ಅಧಿಕಾರದಲ್ಲಿರುವ ಪಕ್ಷದ ಅಜೆಂಡಾಗಳಿಗೆ ಮಾರಕವಾದ ಪಠ್ಯಗಳನ್ನು ಆಯ್ದು ಮಾಡಿಕೊಳ್ಳುವುದು ಜೊತೆಗೆ ಆ ಪಕ್ಷದ ಪರವಾಗಿರುವ ಆಯ್ದು ಭಾಷಾಂತರಕಾರರಿಗೆ ಭಾಷಾಂತರ ಕಾರ್ಯವನ್ನು ವಹಿಸಿಕೊಡುವುದು ಭಾಷಾಂತರದ ಇತ್ತೀಚಿನ ಸಾಂಸ್ಕೃತಿಕ ರಾಜಕಾರಣವಾಗಿದೆ.

ಒಂದು ಸಂದರ್ಭದಲ್ಲಿ ತನ್ನ ಭಾಷೆಯಲ್ಲಿ ಇರದ ಜಾನ್ ಮತ್ತು ಮಾಹಿತಿಯ ವಿಷಯವನ್ನು ಇನ್ನೊಂದು ಭಾಷೆಯಿಂದ ತಂದುಕೊಳ್ಳುವ ‘ಪರೋಪಕಾರಿ’ ಪ್ರಯೋಜನವಾಗಿ ಭಾಷಾಂತರ ಚಟುವಟಿಕೆಗಳು ಪ್ರಾರಂಭವಾದರೆ, ಪ್ರಸ್ತುತ ಸಂದರ್ಭದಲ್ಲಿ ಭಾಷಾಂತರ ಪ್ರತೀಯೆಯು ತನ್ನದೇ ಆದ ಸಾಂಸ್ಕೃತಿಕ ತಾഴೀಕ ನೆಲೆಯಲ್ಲಿ ನಿರೂಪಿತಗೊಂಡಿರುವುದು ಭಾಷಾಂತರ ಅಧ್ಯಯನಕಾರರು ಅವಲೋಕಿಸಬೇಕಾದ ವಿಚಾರವಾಗಿದೆ. ಇದರಿಂದ ಉಂಟಾಗಬಲ್ಲ ಪ್ರಯೋಜನಗಳ ಜೊತೆಜೊತೆಯಲ್ಲಿ ಸಾಹಿತ್ಯ ಓದುಗ ವಲದಲ್ಲಿ

ಇಪ್ಪತ್ತೊಂದನೆಯ ಶತಮಾನದಲ್ಲಿ ಭಾಷಾಂತರ ಪಠ್ಯಗಳನ್ನು ಓದುವ ಒಂದು ವಿಶಿಷ್ಟ ಓದುಗ ವರ್ಗ ರೂಪಗೊಂಡಿದೆ. ಈ ಓದುವ ವರ್ಗದ ಹಿನ್ನೆಲೆಯಲ್ಲಿ ಕನ್ನಡ ಭಾಷಾಂತರದ ಮನರಾವರ್ತೋಕನ ಮಾಡಿದಾಗ ಅದರ ಸಾಂಸ್ಕೃತಿಕ ರಾಜಕಾರಣದ ಹೋಸ ಮಜಲುಗಳು ತೆರೆದುಕೊಳ್ಳುತ್ತವೆ.

ಈ ಹಿನ್ನೆಲೆಯಲ್ಲಿ ಕನ್ನಡ ಭಾಷಾಂತರದ ಸಾಂಸ್ಕೃತಿಕ ರಾಜಕಾರಣವನ್ನು ಭಾಷೆ-ಕೃತಿ-ಮೂಲ ಲೇಖಕ ಮತ್ತು ಭಾಷಾಂತರನಕಾರನ ಹಿನ್ನೆಲೆಯಲ್ಲಿ ಚಿಂತನೆ ಮಾಡಿದಾಗ ಈ ರಾಜಕಾರಣದ ಕಾರ್ಯಕಾರಣಗಳೇನೆಂದು ಮತ್ತು ಭಾಷಾಂತರಕಾರ ರಾಜಕಾರಣವನ್ನು ನಿರೂಪಿಸುತ್ತಾನೋ ಅಥವಾ ಕಾಲ ಸಂದರ್ಭಗಳು ಸಹಜವಾಗಿ ಅವುಗಳನ್ನು ರೂಪಿಸುತ್ತವೆಯೋ ಎಂಬುದನ್ನು ಮುಂದಿನ ದಿನಗಳಲ್ಲಿ ಹಿರಿಯ ಅಧ್ಯಯನಕಾರರು ಮತ್ತು ಭಾಷಾಂತರಕಾರರೂಂದಿಗೆ ಹಾಗೂ ವಿದ್ವಾಂಸರೋಂದಿಗೆ ಸಾಮೂಹಿಕ ಚರ್ಚೆ, ಸಂವಾದ, ವಿಚಾರ ಸಂಕಿರಣ ಸಮೇಳನಗಳು ನಡೆದಾಗ ಈ ಭಾಷಾಂತರದ ರಾಜಕಾರಣವನ್ನು ವಿಭಿನ್ನ ಆಯಾಮಗಳಲ್ಲಿ ಗುರುತಿಸಿಕೊಳ್ಳುವುದರ ಜೊತೆಜೊತೆಯಲ್ಲಿ ಅದರ ಪರಿಣಾಮ ಮತ್ತು ಫಲಿತಾಂಶವನ್ನು ಅಧ್ಯೋತ್ಸವಕೊಳ್ಳಲು ಸಾಧ್ಯವಾಗುತ್ತದೆ.

ಈ ಹಿನ್ನೆಲೆಯಲ್ಲಿ ಭಾಷಾಂತರದ ಸಮಸ್ಯೆ ಸವಾಲುಗಳ ಕುರಿತು ಚರ್ಚಿಸುವ ಮೂರ್ವದ ಅಸಹಜ ಅಂಬೆಗಾಲಿನಿಂದ ಮುಂದೆ ಬಂದು ಭಾಷಾಂತರದ ಸಾಂಸ್ಕೃತಿಕ ರಾಜಕಾರಣವನ್ನು ಅಧ್ಯೋತ್ಸವಕೊಳ್ಳುವ ಮ್ಯಾರಥಾನ್‌ಗಳ ಕಡೆಗೆ ನಮ್ಮ ಆಲೋಚನೆ-ಚಿಂತನೆಗಳನ್ನು ವಿಸ್ತರಿಸಿಕೊಂಡರೆ ಸಹಜವಾಗಿ ಕನ್ನಡ ಭಾಷಾಂತರ ಅಧ್ಯಯನದ ನಿಜವಾದ ತಾತ್ತ್ವಿಕತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಭಾಷಾಂತರದ ಕುರಿತ ಚರ್ಚೆ ಮೂಲ ಭಾಷೆ, ಮೂಲ ಪಠ್ಯ, ಮೂಲ ಲೇಖಕ, ಭಾಷಾಂತರ ಪಠ್ಯ, ಭಾಷಾಂತರ ಭಾಷೆ. ಭಾಷಾಂತರಕಾರ ಇಪ್ಪಗಳ ಜೊತೆಯಲ್ಲಿ ಮೂಲ ಪಠ್ಯದ ಸಂದರ್ಭ ಭಾಷಾಂತರದ ಸಂದರ್ಭ ಮತ್ತು ಭಾಷಾಂತರ ಪಠ್ಯದ ಓದುಗನ ಹಿನ್ನೆಲೆಯಲ್ಲಿ ಭಾಷಾಂತರ ಅಧ್ಯಯನದ ಚಿಂತನೆಯನ್ನು ಮುರಿದು ಕಟ್ಟಿಕೊಂಡಾಗ ಭಾಷಾಂತರದ ಸಾಂಸ್ಕೃತಿಕ ರಾಜಕಾರಣವನ್ನು ಒಂದಿಷ್ಟು ತಿಳಿದುಕೊಳ್ಳಲಾಗುತ್ತದೆ ಹೀಗಾಗಿ ಈ ಲೇಖನವು ಕನ್ನಡ ಭಾಷಾಂತರದ ವಿಶಿಷ್ಟ ಸಂಗತಿಯೊಂದನ್ನು ಗುರುತಿಸುವ ಜೊತೆಯಲ್ಲಿ ಅದರ ಕಾರ್ಯಕಾರಣಗಳ ಹಿಂದಿನ ಸ್ವರೂಪವನ್ನು ಅವಲೋಕನಾಗಿ ಪ್ರಯೋಜನಿಸಿದೆ. ಭವಿಷ್ಯತ್ತಿನ ದಿನಗಳಲ್ಲಿ ಇಲ್ಲಿನ ವಿವಿಧ ಚಿಂತನೆಗಳನ್ನು ವಿಸ್ತರಿಸಿಕೊಂಡರೆ ಕನ್ನಡ ಭಾಷಾಂತರ ಅಧ್ಯಯನದ ತಾತ್ತ್ವಿಕತೆಯು ಮುಂದಿನ ದಿನಗಳಲ್ಲಿ ಸಹಜವಾಗಿ ಬದಲಾಗುತ್ತದೆ ಎಂಬ ಸೂಚನೆಗಳು ಇಲ್ಲಿವೆ.

ಪರಾಮರ್ಶನ ಗ್ರಂಥಗಳು

- ಧಾರವಾಡಕರ, ರಾ. ಯ. (1975). ಹೋಸಗನ್ನಡ ಸಾಹಿತ್ಯದ ಉದಯಮಾಲ (ಉತ್ತರ ಕನಾರಟಕವನ್ನು ಅನುಲ್ಕಿಸಿ). ಪ್ರಸಾರಾಂಗ, ಕನಾರಟಕ ವಿಶ್ವವಿದ್ಯಾಲಯ.
- ಗಜಾನನ ನಾಯ್ಯ. (2010). ಇಂಗ್ಲಿಷ್ ಗೀತಗಳ ಮೂರ್ವದ ಭಾಷಾಂತರ ಪ್ರಕ್ರಿಯೆ. ಪಿಎಚ್.ಡಿ ಮಹಾ ಪ್ರಬಿಂದ

- ಶಿವಾರಜ್ಞ ಕೆ. ಸಿ. ಮತ್ತು ಕೆ. ಎ. ಪ್ರದೀಪ. (2017). ಅನುವಾದ ಸಂಕಳನ -1 ಮತ್ತು 2. ಹುವೆಂಪು ಭಾಷಾ ಭಾರತಿ ಪ್ರಾಧಿಕಾರ.
- ಶ್ರೀನಿವಾಸ ಹಾವನೂರ. (1982). ಕನ್ನಡದಲ್ಲಿ ಕೈಸ್ತ ಸಾಹಿತ್ಯ, ಹನಿಗತೆ, ಕಂಪ್ಲಾಟರ್ ಇತ್ಯಾದಿ. ಅನನ್ಯ ಪ್ರಕಾಶನ.
- ಶ್ರೀನಿವಾಸ ಹಾವನೂರ. (2000). ಯೋಷಗನ್ನಡದ ಅರ್ಥಾದಯ. ಕನ್ನಡ ಪುಸ್ತಕ ಪ್ರಾಧಿಕಾರ.